

B.Com. DEGREE EXAMINATION MAY 2015.

Second Semester

**Paper II — FINANCIAL ACCOUNTING – II**

(Revised)

Time : Three hours

Maximum : 80 marks

Attempt all sections according to internal choice.

Use of simple non-programmed calculator is allowed.

Add notes wherever necessary.

**SECTION – A**1. Answer any **TEN** of the following :

(10 × 2 = 20)

ಕೆಳಗಿನ ಬೇಕಾದ ಹತ್ತಕ್ಕೆ ಉತ್ತರಿಸಿ :

- (a) What do you mean by consignment?  
ಸರಕು ರವಾನೆ ಎಂದರೇನು?
- (b) What are recurring expenses? Give two examples.  
ಪುನರಾವರ್ತಿತ ವೆಚ್ಚ ಎಂದರೇನು? ಎರಡು ಉದಾಹರಣೆ ನೀಡಿರಿ.
- (c) What is interest suspense account? When it is opened?  
ಬಡ್ಡಿ ಅಮಾನತು ಖಾತೆ ಎಂದರೇನು? ಅದನ್ನು ಯಾವಾಗ ತೆರೆದಿರಿಸಲಾಗುತ್ತದೆ?
- (d) Why the hire purchase price is higher than the cash price?  
ಬಾಡಿಗೆ ಖರೀದಿ ಬೆಲೆಯು ವಸ್ತುವಿನ ನೈಜ ಬೆಲೆಗಿಂತ ಹೆಚ್ಚಾಗಿರುತ್ತದೆ ಏಕೆ?
- (e) What is down payment?  
ಒಪ್ಪಂದಕ್ಕೆ ಸಹಿ ಹಾಕುವಾಗ ಕೊಡುವ ಮೊತ್ತ (ಡೌನ್ ಪೇಮೆಂಟ್) ಎಂದರೇನು?
- (f) What is instalment purchase system?  
ಕಂತು ಖರೀದಿ ಪದ್ಧತಿ ಎಂದರೇನು?
- (g) How do you close branch expenses account?  
ಶಾಖಾ ಖರ್ಚುಗಳ ಖಾತೆಯನ್ನು ಹೇಗೆ ಮುಕ್ತಾಯಗೊಳಿಸುವಿಕೆ?
- (h) Why goods are sent to branch at invoice price?  
ಶಾಖಾ ಸರಕುಗಳನ್ನು ಬೆಲೆ ಪಟ್ಟಿಯ ಕ್ರಮಕ್ಕೆ ಏಕೆ ಕಳಿಸಲಾಗುತ್ತದೆ?
- (i) What do you mean by “cash-in-transit”?  
ಸಾರಿಗೆಯಲ್ಲಿರುವ ನಗದು ಎಂದರೇನು?

- (j) State two advantages of departmental accounts.  
ವಿಭಾಗೀಯ ಲೆಕ್ಕ ಪತ್ರಗಳನ್ನಿಡುವುದರ ಯಾವುದೇ ಎರಡು ಅನುಕೂಲತೆಗಳನ್ನು ತಿಳಿಸಿರಿ.
- (k) What is insurance claim?  
ವಿಮಾ ಹಕ್ಕು ಬಾಧ್ಯತೆ ಎಂದರೇನು?
- (l) What is salvage value of stock?  
ಅಗ್ನಿಗೆ ಆಹುತಿಯಾಗಿ ಉಳಿದ ತಿಲ್ಲು ಮೌಲ್ಯ ಎಂದರೇನು?

## SECTION - B

Answer any **THREE** of the following :

(3 × 5 = 15)

ಬೇಕಾದ ಮೂರಕ್ಕೆ ಉತ್ತರಿಸಿರಿ :

2. Mention any five differences between proforma invoice and account sales.  
ಮಾದರಿ ಬೆಲೆ ಪಟ್ಟಿ ಹಾಗೂ ಮಾರಾಟ ವರದಿಗಳ ನಡುವಿನ ಯಾವುದೇ ಐದು ವ್ಯತ್ಯಾಸಗಳನ್ನು ತಿಳಿಸಿರಿ.
3. Ascertain :
  - (a) Abnormal loss and
  - (b) Value of closing stock from the following :
    - (i) Oil supplied on consignment – 10,000 kg @ Rs. 15 per kg
    - (ii) Packing and delivery charges paid by the consignor Rs. 15,000
    - (iii) Oil lost in transit : 1500 kgs
    - (iv) Oil sold by consignee : 7000 kgs
    - (v) Loss due to leakage : 500, kg

ಈ ಕೆಳಗಿನ ಮಾಹಿತಿಯಿಂದ :

- (a) ವಿಪರೀತ ಹಾನಿ
- (b) ಅಂತಿಮ ಸರಕು ದಾಸ್ತಾನು ಮೌಲ್ಯವನ್ನು ಕಂಡು ಹಿಡಿಯಿರಿ :
  - (i) ಅಡತ ವ್ಯವಹಾರದ ಮೇಲೆ ರವಾನಿಸಿದ ಬಗ್ಗೆ ಎಣ್ಣೆ – 10,000 ಕೆ. ಗ್ರಾಂ ರೂ. 15 ಪ್ರತಿ ಕೆ. ಗ್ರಾಂ
  - (ii) ರವಾನೆದಾರನು ಕೊಟ್ಟ ಪ್ಯಾಕಿಂಗ್ ಮತ್ತು ಸಾಗಾಟದ ಖರ್ಚುಗಳು ರೂ. 15,000
  - (iii) ಸಾರಿಗೆಯಲ್ಲಿದ್ದಾಗ ಕಳುವಾದ ತೈಲ : 1500 ಕೆ. ಗ್ರಾಂ
  - (iv) ಏಜೆಂಟನು ಮಾರಿದ ತೈಲ : 7000 ಕೆ. ಗ್ರಾಂ
  - (v) ಸೋರಿಕೆಯಿಂದ ನಷ್ಟವಾದ ತೈಲ : 500 ಕೆ. ಗ್ರಾಂ

4. Mallik and Harsha Ltd. acquired an asset on 1.1.2012 of the cash price of Rs. 3,72,000 on hire purchase system, payable Rs. 1,00,000 on signing the contract and the balance in three equal instalments of Rs. 1,00,000 each at the end of each year. Interest is charged at 5% p.a.

Calculate the amount of interest and installment with chart.

ದಿನಾಂಕ 1.1.2012 ರಂದು ಮಲ್ಲಿಕ್ ಮತ್ತು ಹರ್ಷಾ ನಿಯಮಿತ ಇರುವ ಬಾಡಿಗೆ ಖರೀದಿ ಪದ್ಧತಿಯ ಮೇಲೆ ಸ್ವತ್ತನ್ನು ಖರೀದಿಸಿದ್ದು. ಸ್ವತ್ತಿನ ನಗದು ಬೆಲೆಯು ರೂ. 3,72,000 ಇದ್ದು, ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ರೂ. 1,00,000 ಪಾವತಿಸಿ, ಉಳಿದ ಮೊತ್ತವನ್ನು 3 ವಾರ್ಷಿಕ ಸಮಾನ ಮೊತ್ತವನ್ನು ಪ್ರತಿ ಕಂತು ರೂ. 1,00,000 ಮೊತ್ತವನ್ನು ಪ್ರತಿ ವರ್ಷದ ಕೊನೆಗೆ ಸಂದಾಯ ಮಾಡಲು ಒಪ್ಪಿರುತ್ತಾರೆ. ಅದರ ಜೊತೆಗೆ ಪ್ರತಿ ವರ್ಷಕ್ಕೆ ಶೇಕಡಾ 5 ರಂತೆ ಬಡ್ಡಿಯನ್ನು ವಿಕ್ರಯದಾರರಿಗೆ ಬಾಕಿ ಉಳಿದ ಮೊತ್ತದ ಮೇಲೆ ಪಾವತಿಸಬೇಕು.

ಕಂತುಗಳಲ್ಲಿ ಅಡಕವಾಗಿರುವ ಬಡ್ಡಿಯನ್ನು ಕಂಡು ಹಿಡಿಯಿರಿ. (ಚಾರ್ಟ್ ಮೂಲಕ)

5. From the following information prepare branch debtors a/c :

	Rs.
Debtors 1.1.2014	1,50,000
Debtors 31.12.2014	90,000
Allowance to customers	6,000
Cash received from debtors	7,20,000
Goods returned by customers	10,000
Discount allowed to customers	5,000
Bad debts	4,000

ಈ ಕೆಳಗಿನ ಮಾಹಿತಿಯಿಂದ ಶಾಖಾ ಸಾಲಗಾರರ ಖಾತೆಯನ್ನು ತಯಾರಿಸಿರಿ :

	ರೂ.
ದಿನಾಂಕ 1.1.2014 ರಂತೆ ಸಾಲಗಾರರು	1,50,000
ದಿನಾಂಕ 31.12.2014 ರಂತೆ ಸಾಲಗಾರರು	90,000
ಗ್ರಾಹಕರಿಗೆ ನೀಡಿದ ಅಲವೆನ್ಸ್	6,000
ಸಾಲಗಾರರಿಂದ ಪಡೆದ ನಗದು	7,20,000
ಗ್ರಾಹಕರು ಮರಳಿ ಕಳಿಸಿದ ಸರಕುಗಳು	10,000
ಪೋಡಿ ಬಿಟ್ಟು ಕೊಟ್ಟಿದ್ದು	5,000
ಕರಡು ಸಾಲ	4,000

6. State how the following expenses are to be allocated among different departments :

- (a) Discount allowed Sales Ratio  
 (b) Rent Ratio of Area occupied  
 (c) Salary Ratio of Staff appointed  
 (d) Insurance of goods purchase ratio C/L  
 (e) Lighting charges purchase ratio No. of employee  
 (f) Bad debts Sales Ratio  
 (g) Depreciation on machine value of Asset Ratio  
 (h) General expenses SR Ratio of Staff appointed  
 (i) Advertisement Sales Ratio  
 (j) Labour welfare expenses Ratio of Staff appointed.

ಕೆಳಗೆ ಕಾಣಿಸಿದ ವೆಚ್ಚಗಳನ್ನು ವಿವಿಧ ವಿಭಾಗಗಳಿಗೆ ಹೇಗೆ ಹಂಚುವಿರಿ?

- (a) ಸೋಡಿ ಬಿಟ್ಟದ್ದು  
 (b) ಬಾಡಿಗೆ  
 (c) ವೇತನ  
 (d) ಸರಕುಗಳ ವಿಮೆ  
 (e) ವಿದ್ಯುತ್ ದ್ವೀಪಗಳ ಖರ್ಚು  
 (f) ಕರಡು ಸಾಲಗಳು  
 (g) ಯಂತ್ರೋಪಕರಣಗಳ ಸವೆತ  
 (h) ಸಾಮಾನ್ಯ ಖರ್ಚುಗಳು  
 (i) ಜಾಹೀರಾತಿನ ಖರ್ಚು  
 (j) ಕಾರ್ಮಿಕ ಕಲ್ಯಾಣ ಖರ್ಚುಗಳು

7. A fire occurred in the premises of Cotton Stores Ltd. 31.12.2013 and a considerable stock was destroyed. The value of the salvaged stock was agreed at Rs. 4,500.

The following data is available from the books :

	Rs.
Stock on 1.1.2013	34,500
Sales for the year 2013	1,92,000
Purchases for the year 2013	1,26,000

During the past five years the average gross profit on cost was 25%.

Prepare a statement showing the amount of claim in respect of loss of stock by fire.

ಕಾಟನ್ ಸ್ಟೋರ್ ನಿಯಮಿತ ಆವರಣವು ದಿನಾಂಕ 31.12.2013 ರಂದು ಅಗ್ನಿಗಾಹುತಿಗೊಂಡಿದೆ. ಅಗ್ನಿಗೆ ಆಹುತಿಯಾಗಿ ಉಳಿದ ಶಿಲ್ಕು ಮೌಲ್ಯ ರೂ. 4,500.

ಸ್ಟೋರ್ ದಾಖಲಾತಿಯ ಆಧಾರದ ಮೇಲೆ ಈ ಕೆಳಗಿನ ಅಂಕಿ-ಅಂಶಗಳು ಲಭ್ಯವಾಗಿದೆ :

ರೂ.

ಶಿಲ್ಕು 1.1.2013 34,500

ವಿಕೆ 2013ನೇ ವರ್ಷದಲ್ಲಿ 1,92,000

ಖರೀದಿ 2013ನೇ ವರ್ಷದಲ್ಲಿ 1,26,000

ಹಿಂದಿನ ಐದು ವರ್ಷದ ಸರಾಸರಿ ಲಾಭ ಮೂಲ ಬೆಲೆಯ ಶೇ. 25 ರಷ್ಟು

ಅಗ್ನಿ ವಿಮಾ ಹಕ್ಕು ಬಾಧ್ಯತೆ ವರದಿ ತಯಾರಿಸಿರಿ.

### SECTION - C

Question No. 13 is **compulsory** (Case Study). Answer any **TWO** of the remaining : (3 × 15 = 45)

13ನೇ ಪ್ರಶ್ನೆ ಕಡ್ಡಾಯ (ಪ್ರಕರಣ ಅಧ್ಯಯನ). ಉಳಿದ ಪ್ರಶ್ನೆಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ :

8. Swarup Mills, Belgum consigned 10,000 kgs of oil to Ganesh Traders of Dharwad, each kg of oil costs Rs. 8. Swarup Mills paid Rs. 1,000 as carriage, Rs. 500 as freight and Rs. 4,000 as insurance in transit. During transit 1000 kgs were accidentally destroyed for which the insurance company paid directly to the consignor Rs. 5,000 in full settlement of the claim.

After four months, from the date of consignment, Ganesh Traders reported that 7000 kgs oil was sold at Rs. 9.50 per kg and expenses being on godown rent Rs. 1,000 and on salesman salary, Rs. 1,500. Ganesh Traders are entitled to a 5% commission on sales. They also reported a loss 40 kgs, due to leakage.

Prepare the necessary accounts in the books of Swarup Mills.

ಸ್ವರೂಪ್ ಮಿಲ್ಸ್ ಬೆಳಗಾವಿ ಇವರು ಧಾರವಾಡದ ಗಣೇಶ ಡೀಲರ್ಸ್ ಇವರಿಂದ 10,000 kgs ತೈಲವನ್ನು ರವಾನಿಸಿದ್ದು ಪ್ರತಿ kg ತೈಲದ ಕಿಮ್ಮತ್ತು ರೂ. 81 ಇರುತ್ತದೆ. ಅವರು ಸಾರಿಗೆ ವೆಚ್ಚ ರೂ. 1,000. ಸಾಗಾಣಿಕೆ ವೆಚ್ಚ ರೂ. 500 ಮತ್ತು ಸರಕು ವಿಮೆ ರೂ. 400 ಕೊಟ್ಟಿದ್ದಾರೆ. ಸರಕು ಸಾರಿಗೆಯಲ್ಲಿದ್ದಾಗ ಆಕಸ್ಮಾತ್ತಾಗಿ 1000 kg ತೈಲ ನಷ್ಟವಾಗಿದ್ದು ವಿಮಾ ಕಂಪನಿಯವರು ನೇರವಾಗಿ ರವಾನೆದಾರರಿಗೆ ರೂ. 5,000 ನೀಡಿ ವ್ಯವಹಾರ ಮುಕ್ತಾಯ ಮಾಡಿದ್ದಾರೆ.

ಸರಕು ಕಳುಹಿಸಿದ 4 ತಿಂಗಳ ನಂತರ 7000 kgs ತೈಲವನ್ನು ಪ್ರತಿ ಕಿಲೋ ತೈಲಕ್ಕೆ ರೂ. 9.50 ರಂತೆ ಮಾರಾಟ ಮಾಡಿದ್ದಾಗಿ ಗಣೇಶ ಡೀಲರ್ಸ್ ಇವರಿಗೆ ವರದಿ ಕಳಿಸಿದ್ದಾರೆ.

ಈ ಸಂಬಂಧ ಉಗ್ರಾಣ ಬಾಡಿಗೆ ರೂ. 1,000 ವಿಕ್ರಯದಾರನ ಪಗಾರ ರೂ. 1,500 ಕೊಟ್ಟಿದ್ದಾಗಿ ತಿಳಿಸಿದ್ದಾರೆ. ಇದಲ್ಲದೇ ಮಾರಾಟದ ಮೊತ್ತದ ಮೇಲೆ ಅವರು ಶೇ. 5 ರಂತೆ ದಲ್ಲಾಳಿ ಪಡೆಯಲು ಬಾಧ್ಯಸ್ಥರಾಗಿದ್ದಾರೆ. ಅವರು ಮುಂದುವರೆದು 40 kg ತೈಲವು ಸೋರಿ ಹೋಗಿದೆ ಎಂದು ವರದಿ ಮಾಡಿದ್ದಾರೆ.

ಸ್ವರೂಪ್ ಮಿಲ್ಸ್ ಪುಸ್ತಕದಲ್ಲಿ ಅವಶ್ಯಕ ಖಾತೆಗಳನ್ನು ತಯಾರಿಸಿರಿ.

9. X Company Ltd. purchased a Truck on Hire Purchase System on 1.1.2011 from Lavanya Motors Ltd. and agreed to pay 20% per year interest, on the unpaid balance of the cash price. X Company Ltd. decided to depreciate the truck by 20% on reducing balance method. X Company Ltd. paid Rs. 40,000, on signing the contract and the balance in the following four yearly instalments at the end of each year.

Rs.

1st instalment on 31.12.2011	72,000
2nd instalment on 31.12.2012	64,000
3rd instalment on 31.12.2013	56,000
4th instalment on 31.12.2014	48,000

Prepare necessary accounts in the books of X Company Ltd.

ದಿನಾಂಕ 1.1.2011 ರಂದು ಲಾವಣ್ಯ ಮೋಟರ್ಸ್ ನಿಯಮಿತ ಅವರಿಂದ ಒಂದು ಟ್ರಕ್‌ನ್ನು ಬಾಡಿಗೆ ಖರೀದಿ ಪದ್ಧತಿ ಮೂಲಕ 'ಕ' ಕಂಪನಿ ನಿಯಮಿತ ಅವರು ಖರೀದಿಸಿದರು. ಬಾಕಿ ನಗದು ಬೆಲೆಯ ಮೇಲೆ 20% ವಾರ್ಷಿಕ ಬಡ್ಡಿಯನ್ನು ಕೊಡಲು ಒಪ್ಪಿಕೊಳ್ಳಲಾಯಿತು. 'ಕ' ಕಂಪನಿ ನಿಯಮಿತ ಟ್ರಕ್ ಮೇಲೆ 20% ವಾರ್ಷಿಕ ದರದಂತೆ ಶಿಲ್ಕು ಇಳುವರಿಯ ಪದ್ಧತಿ ಪ್ರಕಾರ ಸವಕಳಿಯನ್ನು ಆಕರಿಸಲು ತೀರ್ಮಾನಿಸಿದರು. 'ಕ' ಕಂಪನಿಯವರು ರೂ. 40,000 ಗಳನ್ನು ಕರಾರು ಪತ್ರಕ್ಕೆ ಸಹಿ ಹಾಕಿದ ಸಂದರ್ಭದಲ್ಲಿ ಪಾವತಿಸಿ, ಬಾಕಿ ಹಣವನ್ನು ಈ ಕೆಳಗಿನಂತೆ ನಾಲ್ಕು ವಾರ್ಷಿಕ ಕಂತುಗಳಲ್ಲಿ ಪ್ರತಿ ವರ್ಷದ ಕೊನೆಗೆ ಕೊಡಲು ಒಪ್ಪಿಕೊಂಡಿದ್ದಾರೆ.

ರೂ.

ಮೊದಲನೆಯ ಕಂತು ದಿನಾಂಕ 31.12.2011	72,000
ಎರಡನೆಯ ಕಂತು ದಿನಾಂಕ 31.12.2012	64,000
ಮೂರನೆಯ ಕಂತು ದಿನಾಂಕ 31.12.2013	56,000
ನಾಲ್ಕನೆಯ ಕಂತು ದಿನಾಂಕ 31.12.2014	48,000

ಬಾಡಿಗೆ ಖರೀದಿದಾರನ ಪುಸ್ತಕದಲ್ಲಿ ಅವಶ್ಯಕವಾದ ಎಲ್ಲಾ ಖಾತೆಗಳನ್ನು ತಯಾರಿಸಿ.

10. From the following figures prepare accounts to disclose total and individual profits of the two departments 'A' and 'B' of Aradya Departmental Stores.

		Rs.			Rs.
To Opening Stock	A	15,200	By Sales	A	1,00,000
	B	10,800		B	80,000
To Purchases	A	75,100	By Purchase Returns	A	1,100
	B	69,800		B	800
To Carriage inwards		2,860	By Discount received		1,430
To Salaries	A	9,000			
	B	8,500			
To General salaries		11,600			
To Rent and rates		6,000			
To Advertising		8,100			
To General expenses		5,400			
To Discount allowed		1,800			
To Accountancy charges		500			

Other information available :

- Goods transferred from Dept. A to B were Rs. 10,000. This has not been recorded.
- General salaries to be divided equally between the departments.
- Outstanding rent Rs. 3,000.
- Department A and B have occupied space in the ratio of 3 : 2.
- Closing stock of department A Rs. 17,800 and department B Rs. 15,600.
- Accountancy charges can not be allocated to any department.

ಕೆಳಗೆ ಕೊಟ್ಟ ಮಾಹಿತಿ ಸಹಾಯದಿಂದ ವಿಭಾಗ 'ಎ' ಮತ್ತು ವಿಭಾಗ 'ಬಿ' ಇವುಗಳ ವೈಯಕ್ತಿಕ ಲಾಭ ಮತ್ತು ಒಟ್ಟು ಲಾಭವನ್ನು ಕಂಡು ಹಿಡಿಯುವ ಸಲುವಾಗಿ ಲೆಕ್ಕ ಪತ್ರಗಳನ್ನು ತಯಾರಿಸಿರಿ. ಇವೆರಡೂ ವಿಭಾಗಗಳು ಆರಾಧ್ಯ ಡಿಪಾರ್ಟ್‌ಮೆಂಟ್‌ನ ಸ್ಟೋರ್ಸ್‌ನ ಅಂಗಗಳಾಗಿವೆ.

		ರೂ.			ರೂ.
ಆರಂಭದ ಸರಕಿನ ಶಿಲ್ಕು	A	15,200	ಮಾರಾಟ	A	1,00,000
	B	10,800		B	80,000
ಖರೀದಿ	A	75,100	ಖರೀದಿ ಪರತ	A	1,100
	B	69,800		B	800
ಸರಕು ಖರೀದಿ ವೆಚ್ಚ		2,860	ಸೋಡಿ ಪಡೆದದ್ದು		1,430
ಸಂಬಳ	A	9,000			
	B	8,500			
ಸಾಮಾನ್ಯ ಸಂಬಳ		11,600			
ಬಾಡಿಗೆ ಮತ್ತು ಕರ		6,000			
ಜಾಹೀರಾತು		8,100			
ಸಾಮಾನ್ಯ ವೆಚ್ಚಗಳು		5,400			
ಸೋಡಿ ಬಿಟ್ಟದ್ದು		1,800			
ಲೆಕ್ಕಪತ್ರವಿಡುವ ವೆಚ್ಚ		500			

ಲಭ್ಯವಿರುವ ಇತರ ಮಾಹಿತಿ :

- A ವಿಭಾಗದಿಂದ B ವಿಭಾಗಕ್ಕೆ ವರ್ಗಾವಣೆಯಾದ ಸರಕುಗಳ ಮೊತ್ತ ರೂ. 10,000. ಇದನ್ನು ದಾಖಲೆ ಮಾಡಿಲ್ಲ.
- ಸಾಮಾನ್ಯ ಸಂಬಳವನ್ನು ಎರಡೂ ವಿಭಾಗಗಳಿಗೆ ಸಮಾನವಾಗಿ ಹಂಚಬೇಕು.
- ಬಾಕಿ ಇರುವ ಬಾಡಿಗೆ ಮೊತ್ತ ರೂ. 3,000.
- ವಿಭಾಗ A ಮತ್ತು B, 3 : 2 ಅನುಪಾತದಲ್ಲಿ ಕ್ಷೇತ್ರದಲ್ಲಿ ಆಕ್ರಮಿಸಿವೆ.
- ಅಂತಿಮ ಸರಕು ಶಿಲ್ಕು : A ವಿಭಾಗ ರೂ. 17,800 ಮತ್ತು B ವಿಭಾಗ ರೂ. 15,600.
- ಲೆಕ್ಕ ಪತ್ರ ನೀಡುವ ವೆಚ್ಚವನ್ನು ಯಾವುದೇ ಇಲಾಖೆಗೆ ಹಂಚುವಂತಿಲ್ಲ.



11. Desai Co. Ltd. of Poona has a branch at Dharwad. The goods are invoiced to the branch at 20% profit on sales. The branch has been instructed to send all cash received to the head office daily and all its expenses are paid by the head office.

The following is the summary of transactions at the above branch for the year 2014 :

	Rs.
Branch petty cash on 1.1.2014	200
Branch debtors on 1.1.2014	8,000
Branch stock on 1.1.2014 (at invoice price)	20,000
Goods sent to branch (at cost price)	80,000
Petty cash	Rs. 1,400
Rent	Rs. 6,000
Stationery	Rs. 3,000
Salary	Rs. <u>24,000</u> 34,400
Cash sales	58,600
Credit sales	70,000
Goods returned by branch (at invoice price)	2,000
Cash received from customers	60,000
Discount allowed to customers	3,000
Goods returned by customers	5,000
Branch petty cash on 31.12.2014	400
Branch stock on 31.12.2014 (at invoice price)	25,000

You are required to prepare branch account, branch debtors account in the books of head office.

ದೇಸಾಯಿ ಕಂಪನಿ ಲಿ. ಪೂಣಾ ಇವರು ಧಾರವಾಡದಲ್ಲಿ ಶಾಖೆ ಹೊಂದಿದ್ದು ಸರಕುಗಳನ್ನು ಕ್ರಯಪಟ್ಟಿಯ ಮೇಲೆ ಶೇ. 20 ರಂತೆ ಲಾಭ ಆಕರಿಸಿ ಶಾಖೆಗೆ ಕಳುಹಿಸಿದ್ದಾರೆ. ಶಾಖೆಯು ಸರಕು ಮಾರಾಟದಿಂದ ಬಂದ ಎಲ್ಲ ನಗದು ಹಣವನ್ನು ಪ್ರತಿ ದಿನ ಪ್ರಧಾನ ಕಚೇರಿಗೆ ಕಳಿಸಿಕೊಡುವ ಆದೇಶವಿದ್ದು ಶಾಖೆಯಲ್ಲಿ ತಗಲುವ ಎಲ್ಲ ವೆಚ್ಚವನ್ನು ಪ್ರಧಾನ ಕಚೇರಿಯಿಂದಲೇ ಬಟವಡೆ ಮಾಡುವದಾಗಿ ನಿರ್ಧರಿಸಲಾಗಿದೆ.

2014ನೇ ವರ್ಷದಲ್ಲಾದ ವ್ಯವಹಾರಗಳ ಸಾರಾಂಶ ಕೆಳಗಿನಂತಿದೆ :

	ರೂ.
ದಿನಾಂಕ 1.1.2014 ರಂದು ಶಾಖೆಯಲ್ಲಿದ್ದ ಚಿಲ್ಲರೆ ನಗದು	200
ದಿನಾಂಕ 1.1.2014 ರಂದು ಇದ್ದ ಠೇವಣಿದಾರರಿಂದ ಬರಬೇಕಾದ ಮೊತ್ತ	8,000
ದಿನಾಂಕ 1.1.2014 ರಂದು ಕ್ರಯಪಟ್ಟಿ ಆಧಾರಿತವಾಗಿ ಶಾಖೆಯಲ್ಲಿರುವ ಸರಕು ಶಿಲ್ಕು	20,000
ಶಾಖೆಗೆ ಕಳುಹಿಸಿದ ಸರಕಿನ ಮೂಲ ಬೆಲೆ	80,000
ಚಿಲ್ಲರೆ ನಗದು	ರೂ. 1,400
ಬಾಡಿಗೆ	ರೂ. 6,000
ಸ್ವೇಚನರಿ	ರೂ. 3,000
ಸಂಬಳ	ರೂ. <u>24,000</u> 34,400
ನಗದು ಮಾರಾಟ	58,600
ಉದ್ದರಿ ಮಾರಾಟ	70,000
ಶಾಖೆಯಿಂದ ವಾಪಸ್ಸು ಬಂದ ಸರಕು (ಕ್ರಯ ಪಟ್ಟಿಯಂತೆ)	2,000
ಗ್ರಾಹಕರಿಂದ ವಸೂಲಾಗಿ ಬಂದ ನಗದು	60,000
ಗ್ರಾಹಕರಿಗೆ ಬಿಟ್ಟುಕೊಟ್ಟ ಸೋಡಿ	3,000
ಗ್ರಾಹಕರಿಂದ ಸರಕು ಪರತ ಬಂದದ್ದು	5,000
31.12.2014 ರಂದು ಚಿಲ್ಲರೆ ನಗದು ಶಿಲ್ಕು	400
31.12.2014 ರಂದು ಸರಕು ಶಿಲ್ಕು (ಕ್ರಯಪಟ್ಟಿ ಆಧಾರಿತ)	25,000

ಪ್ರಧಾನ ಕಚೇರಿಯ ಪುಸ್ತಕದಲ್ಲಿ ಶಾಖೆಯ ಖಾತೆ ಹಾಗೂ ಶಾಖೆಯ ದೇಣಿದಾರರ ಖಾತೆಯನ್ನು ತಯಾರಿಸಿ.

12. On 28.6.2014 fire occurred in the premises of Deepa Stores of Haveri. The following figures are available from the records of the stores :

	Rs.
Stock on 31.12.2013	35,000
Stock on 1.1.2013	15,000
Purchases during the year 2013	80,000
Sales during the year 2013	1,26,000
Sales returns during 2013	6,000
Purchase returns during 2013	5,000
Sales from 1.1.2014 to 28.6.2014	70,000
Purchase from 1.1.2014 to 28.6.2014	65,000
Sales returns from 1.1.2014 to 28.6.2014	5,000
Goods drawn for personal use (2014)	1,500
Values of salvaged stock	18,600
The stores has taken fire policy	39,800

ದೀಪಾ ಸ್ಟೋರ್ ಹಾವೇರಿಯ ಆವರಣವು ದಿನಾಂಕ 28.6.2014 ರಂದು ಅಗ್ನಿಗಾಹುತಿಗೊಂಡಿದೆ. ಸ್ಟೋರ್ ದಾಖಲಾತಿಯ ಆಧಾರದ ಮೇಲೆ ಈ ಕೆಳಗಿನ ಅಂಕಿ ಅಂಶಗಳು ಲಭ್ಯವಾಗಿವೆ.

	ರೂ.
ಶಿಲ್ಕು 31.12.2013	35,000
ಶಿಲ್ಕು 1.1.2013	15,000
ಖರೀದಿ 2013ನೇ ವರ್ಷದಲ್ಲಿ	80,000
ವಿಕ್ರಿ 2013ನೇ ವರ್ಷದಲ್ಲಿ	1,26,000
ವಿಕ್ರಿ ಪರತ 2013ನೇ ವರ್ಷದಲ್ಲಿ	6,000
ಖರೀದಿ ಪರತ 2013ನೇ ವರ್ಷದಲ್ಲಿ	5,000
ವಿಕ್ರಿ ದಿನಾಂಕ 1.1.2014 ರಿಂದ 28.6.2014	70,000
ಖರೀದಿ ದಿನಾಂಕ 1.1.2014 ರಿಂದ 28.6.2014	65,000
ವಿಕ್ರಿ ಪರತ ದಿನಾಂಕ 1.1.2014 ರಿಂದ 28.6.2014	5,000
ವೈಯಕ್ತಿಕ ಉಪಯೋಗಕ್ಕೆ ಸರಕಗಳನ್ನು ಪಡೆದದ್ದು (2014)	1,500
ಅಗ್ನಿಗೆ ಆಹುತಿಯಾಗಿ ಉಳಿದ ಶಿಲ್ಕು ಮೌಲ್ಯ	18,600
ಸ್ಟೋರ್ ಅಗ್ನಿ ವಿಮೆ ಪಡೆದ ಮೊತ್ತ	39,800

13. Cast Study (**Compulsory**) :

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

- (a) Mr. Vikas of Davanageri consigned goods to Mr. Vivek of Bangalore at a proforma invoice price of Rs. 40,000 which is @ 25% above cost price.

Why the consignor consigned goods at invoice price?

Find out the loading and pass adjustment entry.

ಮಿ. ವಿಕಾಸ ದಾವಣಗೆರೆ ಇವರು ಬೆಂಗಳೂರಿನ ವಿವೇಕ್. ಇವರಿಗೆ ವಿಕ್ರಿ ಬೆಲೆಯ ಮೇಲೆ ರೂ. 40,000ಗಳ ಸರಕುಗಳನ್ನು ರವಾನಿಸಿದ್ದಾರೆ. ಇದು ಮೂಲ ಬೆಲೆಯ ಮೇಲೆ ಶೇ. 25 ರಷ್ಟು ಇರುತ್ತದೆ.

ಸರಕು ರವಾನೆದಾರನು ಏಕೆ ಸರಕುಗಳನ್ನು ವಿಕ್ರಿ ಬೆಲೆಯ ಮೇಲೆ ಕಳಿಸುತ್ತಾನೆ?

ಹೆಚ್ಚು ಬೆಲೆಯನ್ನು ಕಂಡು ಹಿಡಿದು, ಸದರಿ ಹೊಂದಾಣಿಕೆಯ ರೋಜ (Journal Entry) ದಾಖಲೆಗಳನ್ನು ಬರೆಯಿರಿ.

- (b) Mr. Anil agreed to purchase a vehicle under hire purchase system and agree to pay 3 yearly equal instalments plus interest @ 10%.

He paid first instalment at the end of first year but he failed to pay the remaining two yearly instalments.

How do you treat the instalment already paid by the hire purchaser?

What is the right of vendor when hire purchaser fails to pay the remaining two yearly instalments?

ಮಿ. ಅನಿಲನು ಬಾಡಿಗೆ ಖರೀದಿ ಪದ್ಧತಿಯ ಮೇಲೆ ವಾಹನವನ್ನು ಖರೀದಿಸಿದ್ದು ಹಾಗೂ 3 ವಾರ್ಷಿಕ ಸಮನಾದ ಕಂತು ಮತ್ತು ಶೇ. 10 ದರದಂತೆ ಬಡ್ಡಿ ಸಂದಾಯಿಸಲು ಈ ಪದ್ಧತಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದಾನೆ.

ಮೊದಲನೆಯ ವರ್ಷದ ಕೊನೆಯಲ್ಲಿ ಮೊದಲನೆಯ ಕಂತನ್ನು ಸಂದಾಯಿಸಿದ್ದಾನೆ ನಂತರ ಉಳಿದ 2 ವಾರ್ಷಿಕ ಕಂತು ಸಂದಾಯಿಸಲು ವಿಫಲನಾಗಿದ್ದಾನೆ.

ಈ ಪದ್ಧತಿಯಲ್ಲಿ ಖರೀದಿದಾರನು ಸಂದಾಯಿಸಿದ ಕಂತು ಮೊತ್ತವನ್ನು ಹೇಗೆ ಪರಿಗಣಿಸುವಿರಿ?

ಖರೀದಿದಾರನು ತುಂಬದೆ ಇರುವ ಉಳಿದ ಎರಡು ಕಂತುಗಳಿಗಾಗಿ ಮಾರಾಟಗಾರನ ಹಕ್ಕು ಏನು?